

**ಚಿನ್ನದ ಆಭರಣಗಳ ಅಡಮಾನದ ಮೇಲೆ ಕೃಷಿ ಸಾಲಕ್ಕಾಗಿ ಅರ್ಜಿ**

ಶಾಖೆಯ ಬಳಕೆಗಾಗಿ / ಕಚೇರಿಯ ಬಳಕೆಗಾಗಿ

ಭಾವಚಿತ್ರ	ಭಾವಚಿತ್ರ
----------	----------

CIF :	
ರಿಂದ ರಚಿಸಲಾಗಿದೆ:	ರಿಂದ ಪರಿಶೀಲಿಸಲಾಗಿದೆ:
ಉದ್ಯೋಗಿಯ ಸಂ:	ಉದ್ಯೋಗಿಯ ಸಂ:
ಸಹಿ	ಸಹಿ

ಗೆ,  
 ಶಾಖೆ ವ್ಯವಸ್ಥಾಪಕರು, ಇಂಡಿಯನ್ ಬ್ಯಾಂಕ್  
 ..... ಶಾಖೆ

ಉಳಿತಾಯ ಖಾತೆ ಸಂ.	ಆಭರಣ ಸಾಲ ಖಾತೆ ಸಂ.

ಮಾನ್ಯರೆ,  
 ನಾನು/ನಾವು ನಿಮಗೆ ಕೆಳಗಿನಂತೆ ಅಡಮಾನಕ್ಕಾಗಿ ಇಡಲಾದ ಚಿನ್ನದ ಆಭರಣಗಳ ವಿರುದ್ಧ ನನಗೆ/ನಮಗೆ ಸಾಲ ರೂ .....  
 (..... ರೂಪಾಯಿಗಳು ಮಂಜೂರು ಮಾಡುವಂತೆ  
 ಕೋರುತ್ತೇವೆ. ಈ ಸಾಲದ ಅರ್ಜಿಯನ್ನು ಕೃಷಿ/ ಸಂಬಂಧಪಟ್ಟ ಕಾರ್ಯಚಟುವಟಿಕೆಗಳು / .....ಅರ್ಜಿಯಲ್ಲಿ  
 ವಿವರಿಸಲಾದ ವೆಚ್ಚಗಳಿಗೆ ಸಲ್ಲಿಸಲಾಗಿದೆ.

ಅರ್ಜಿದಾರರ ಹೆಸರು (ಗಳು) : ..... ವಯಸ್ಸು.....ಲಿಂಗ: ಪುರುಷ / ಮಹಿಳೆ  
 ತಂದೆ / ಗಂಡನ ಹೆಸರು : .....

**ವೃತ್ತಿ: ಕೃಷಿ/ಸಂಬಂಧಪಟ್ಟ ಕಾರ್ಯಚಟುವಟಿಕೆಗಳು**

ವಿಳಾಸ:.....  
 .....  
 .....

ಆಧಾರ್ ಸಂ.														
-----------	--	--	--	--	--	--	--	--	--	--	--	--	--	--

ಮೊಬೈಲ್ ಸಂ.										
------------	--	--	--	--	--	--	--	--	--	--

ಇಮೇಲ್ ವಿಳಾಸ	
-------------	--

**ಕೃಷಿ ಭೂಮಿಗೆ ಸಂಬಂಧಿಸಿದ ವಿವರಗಳನ್ನು ಕೆಳಗೆ ನೀಡಲಾಗಿದೆ:**

ಗ್ರಾಮ	ಸರ್ವೇ ಸಂ.	ಪ್ರದೇಶ ವಿಸ್ತೀರ್ಣ (ಎಕರೆಗಳಲ್ಲಿ) (ಅನ್ವಯವಾದಲ್ಲಿ)	ಬೆಳೆದ ಬೆಳೆ / ಅಭಿವೃದ್ಧಿ ಪ್ರಸ್ತಾವನೆ

PMFBY ರಕ್ಷಣೆ ತೆಗೆದುಕೊಳ್ಳಲು ಇಚ್ಛೆ ಇದ್ದರೆ ಹೌದು/ಇಲ್ಲ. ಹೌದು ಎಂದಾದರೆ, ಬೆಳೆ ವಿಮಾ ಪ್ರೀಮಿಯಂ ಮೊತ್ತ ರೂ. ....

ಮತ್ತು/ಅಥವಾ

ನಾನು/ನಾವು ಹೈನುಗಾರಿಕೆ/ಆಡು ಸಾಕಾಣಿಕೆ/ಕುರಿ ಸಾಕಾಣಿಕೆ/ಮೀನುಗಾರಿಕೆ/ಕೋಳಿ ಸಾಕಾಣಿಕೆ/ಇತರ ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇವೆ/ನಿರತನಾಗಿದ್ದೇವೆ ಎಂದು ಈ ಮೂಲಕ ಘೋಷಿಸುತ್ತೇನೆ/ವೆ.

ಕೃಷಿ ಸಂಬಂಧಿತ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದ ವಿವರಗಳು ಹೀಗಿವೆ:

ಕಾರ್ಯಚಟುವಟಿಕೆಯ ಹೆಸರು	ಘಟಕಗಳ ಸಂಖ್ಯೆ
1. ಹೈನುಗಾರಿಕೆ / ಪಶು ಸಂಗೋಪನೆ	
2. ಮೇಕೆ ಸಾಕಾಣಿಕೆ/ಕುರಿ ಸಾಕಾಣಿಕೆ	
3. ಮೀನುಗಾರಿಕೆ	
4. ಕೋಳಿ ಸಾಕಾಣಿಕೆ	
5. ಇತರ ಕೃಷಿ ಸಂಬಂಧಿತ ಕಾರ್ಯಚಟುವಟಿಕೆಗಳು (ದಯವಿಟ್ಟು ಚಟುವಟಿಕೆಯನ್ನು ತಿಳಿಸಿ)	

ಮೇಲಾಧಾರ ಭದ್ರತೆಗಾಗಿ ನೀಡಲಾದ ಆಭರಣಗಳ ವಿವರಗಳು

ವಿವರಣೆ	ಒಟ್ಟು ತೂಕ (ಗ್ರಾಂ ಗಳಲ್ಲಿ) (ಸಂಖ್ಯೆ ಮತ್ತು ಶಬ್ದಗಳಲ್ಲಿ)	ನಿವ್ವಳ ತೂಕ (ಗ್ರಾಂ ಗಳಲ್ಲಿ) (ಸಂಖ್ಯೆ ಮತ್ತು ಶಬ್ದಗಳಲ್ಲಿ)

ನಾನು/ನಾವು ಈ ಮೂಲಕ ಮೇಲೆ ಹೇಳಿದ ಆಭರಣ(ಗಳು) ನನ್ನ/ನಮ್ಮ ಸ್ವತ್ತು ಮತ್ತು ಯಾವುದೇ ಇತರ ವ್ಯಕ್ತಿಗಳು ಅದರ/ಅವುಗಳ ವಿರುದ್ಧ ಯಾವುದೇ ಹಕ್ಕು ಹೊಂದಿಲ್ಲ ಎಂದು ಘೋಷಿಸುತ್ತೇವೆ. ನಾನು/ನಾವು ಅಡಮಾನ ಇಡುತ್ತಿರುವ ಚಿನ್ನವು ನಕಲಿ ಅಲ್ಲ ಎಂದು ಘೋಷಿಸುತ್ತೇವೆ.

ನಾನು/ನಾವು ಯಾವುದೇ ಬ್ಯಾಂಕ್/ಸಹಕಾರಿ ಸಂಸ್ಥೆಗಳು/ ಹಣಕಾಸಿನ ಸಂಸ್ಥೆಗಳಿಂದ ಮೇಲೆ ಹೇಳಿದಂತೆ ಕೃಷಿ ಭೂಮಿ/ಸರ್ವೇ ಸಂಖ್ಯೆಗಾಗಿ ಯಾವುದೇ ಸಾಲ ಪಡೆದಿರುವುದಿಲ್ಲ ಎಂದು ಘೋಷಿಸುತ್ತೇನೆ/ವೆ.

ಕೆಳಗೆ ಉಲ್ಲೇಖಿಸಿರುವ ಸಾಲ ಬಾಕಿಗಳು ನಿಮ್ಮೊಂದಿಗೆ ಇದೆ ಎಂದು ನಾನು/ನಾವು ಪ್ರಮಾಣೀಕರಿಸುತ್ತೇನೆ/ವೆ (ಇದ್ದರೆ ವಿವರಗಳನ್ನು ನೀಡಿರಿ)

ಸೌಲಭ್ಯ ವಿಧ	ಯೋಜನೆ	ಮಿತಿ	ಉಳಿದಿರುವ ಬಾಕಿ

ನಾನು/ನಾವು ಕೆಳಗಿನ ನಿಯಮಗಳು ಮತ್ತು ಶರತ್ತುಗಳಿಗೆ ಬದ್ಧವಾಗಿರಲು ಒಪ್ಪುತ್ತೇನೆ/ವೆ:

1. ಆಭರಣ ಸಾಲವಿದ್ದಲ್ಲಿ, ಬ್ಯಾಂಕ್ ಸಾಲದ ಭಾಗಶಃ ಪಾವತಿಯನ್ನು ಪಡೆದುಕೊಳ್ಳಬಹುದು ಆದರೆ ಆಭರಣಗಳ ವಿತರಣೆಗಳು ಕೇವಲ ಅಸಲು, ಬಡ್ಡಿ, ವೆಚ್ಚಗಳನ್ನು ಪೂರ್ತಿಯಾಗಿ ಮರುಪಾವತಿ ಮಾಡಿಯೇ ಪಡೆದುಕೊಳ್ಳಬಹುದು.
2. ಕೃಷಿ ಚಿನ್ನದ ಸಾಲಕ್ಕಾಗಿ, ಸಾಲಗಾರ(ರು) ಸಾಲದ ಬಾಕಿಯನ್ನು ಪೂರ್ಣವಾಗಿ ಅನ್ವಯವಾಗುವ ಬಡ್ಡಿಯೊಂದಿಗೆ ಮರುಪಾವತಿಸಲು ಬ್ಯಾಂಕ್ ನ ಕಚೇರಿಯಲ್ಲಿ ಅಂತಿಮ ದಿನಾಂಕದಂದು ಮಾಡಬಹುದು.

3. ಅಂತಹ ಪಾವತಿಯ ಪೂರ್ವನಿಯೋಜಿತವಾಗಿ, ಸಾರ್ವಜನಿಕ ಹರಾಜಿನ ಮೂಲಕ ಅಥವಾ ಎರವಲುಗಾರರಿಗೆ (ಗಳಿಗೆ) ಮಾರಾಟದ ಬಗ್ಗೆ ಸರಿಯಾದ ಸೂಚನೆಯನ್ನು ನೀಡಿದ ನಂತರ ಸಾಲಗಾರ(ರು) ಅಪಾಯದಲ್ಲಿ ಅಡಮಾನವಿರಿಸಿದ ಆಭರಣ(ಗಳನ್ನು) ಮಾರಾಟ ಮಾಡಲು ಬ್ಯಾಂಕ್ ಅರ್ಹವಾಗಿರುತ್ತದೆ. ಕೊರತೆಯ ಸಂದರ್ಭದಲ್ಲಿ, ವೈಯಕ್ತಿಕವಾಗಿ ಸಾಲಗಾರರಿಂದ (ರು) ಅದನ್ನು ಮರುಪಡೆಯಲು ಬ್ಯಾಂಕ್ ಹಕ್ಕನ್ನು ಹೊಂದಿರುತ್ತದೆ.
  4. ಅಡಮಾನವಿರಿಸಿದ ಆಭರಣ(ಗಳ) ಮೇಲೆ ಬ್ಯಾಂಕ್ ವಿನಾಯಿತಿ ಹೊಂದಿರತಕ್ಕದ್ದು ಮತ್ತು ಸಾಲಗಾರ(ರು) ಬ್ಯಾಂಕಿಗೆ ಪಾವತಿಸಲು ಹೊಣೆಗಾರರಾಗಿರುವ ಯಾವುದೇ ಇತರ ಮೊತ್ತ ಅಥವಾ ಬ್ಯಾಂಕಿನ ಯಾವುದೇ ಕಛೇರಿಯಲ್ಲಿ ಇತರ ವ್ಯಕ್ತಿ ಅಥವಾ ವ್ಯಕ್ತಿಗಳೊಂದಿಗೆ ಸಂಪೂರ್ಣವಾಗಿ ಅಥವಾ ಜಂಟಿಯಾಗಿ ಹಣದ ಮೊತ್ತಕ್ಕೆ ಸಂಬಂಧಿಸಿದಂತೆ ಆಭರಣಗಳನ್ನು(ಗಳನ್ನು) ಮಾರಾಟ ಮಾಡಲು ಅರ್ಹತೆಯನ್ನು ಹೊಂದಿರುತ್ತದೆ.
  5. ಸಾಲಗಾರ(ರು) ಬ್ಯಾಂಕ್‌ಗೆ ನೀಡಿದ ವಿಳಾಸಕ್ಕೆ ಸಾಮಾನ್ಯ ಅಂಚೆ ಮೂಲಕ ಕಳುಹಿಸಲಾದ ಪತ್ರ ಅಥವಾ ಅವರು ಬ್ಯಾಂಕ್ ಅಥವಾ ಇ-ಮೇಲ್‌ಗೆ ನೀಡಿದ ನೋಂದಾಯಿತ ಮೊಬೈಲ್ ಸಂಖ್ಯೆಗೆ SMS/ WhatsApp ಸಂದೇಶದ ಮೂಲಕ ಅವನು/ ಅವಳು/ಅವರು ಬ್ಯಾಂಕ್‌ಗೆ ನೀಡಿದ ಇ-ಮೇಲ್ ವಿಳಾಸದಲ್ಲಿ ಕಳುಹಿಸಲಾಗುವುದು. ಇದು ಎಲ್ಲಾ ಉದ್ದೇಶಗಳಿಗಾಗಿ ಅವನಿಗೆ/ ಆಕೆಗೆ ಸಾಕಷ್ಟು ಸೂಚನೆಯಾಗಿರುತ್ತದೆ.
  6. ಸದ್ಯಕ್ಕೆ ಬ್ಯಾಂಕಿನ ನಿಯಮಗಳು ಮತ್ತು ಆಭರಣ/ಗಳ ಅಡಮಾನಕ್ಕೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಮಾಡಬಹುದಾದ/ ಮಾರ್ಪಡಿಸಬಹುದಾದ ನಿಯಮಗಳು ಸಾಲಗಾರ(ರು) ಮೇಲೆ ಬದ್ಧವಾಗಿರುತ್ತವೆ.
  7. ಬ್ಯಾಂಕಿನಲ್ಲಿ ಆಭರಣಗಳು ಸುರಕ್ಷಿತ ಲಾಕರ್‌ಗಳಲ್ಲಿ ಇಡಲಾಗಿರುತ್ತದೆ ಮತ್ತು ಸಾಮಾನ್ಯ ಮುನ್ನೆಚ್ಚರಿಕೆಯನ್ನು ಬ್ಯಾಂಕ್ ಮೂಲಕ ಸುರಕ್ಷಿತ ರಕ್ಷಣೆಯಲ್ಲಿ ತೆಗೆದುಕೊಂಡಿರುತ್ತದೆ. ಬೆಲೆ ಬಾಳುವ ವಸ್ತುಗಳನ್ನು ಸಾಲಗಾರರ ಅಪಾಯದ ಮೇಲೆ ಇಡಲಾಗಿರುತ್ತದೆ.
  8. ಸಾಲವನ್ನು ಮೊದಲೇ ಪಾವತಿಸಿದ್ದರೂ ಸಹ ಕನಿಷ್ಠ ಒಂದು ತಿಂಗಳ ಬಡ್ಡಿಯನ್ನು ಪಾವತಿಸಬೇಕು.
  9. ಆಭರಣ ಸಾಲದ ಖಾತೆಯನ್ನು ಮುಚ್ಚಿದ 3 ತಿಂಗಳ ನಂತರ ಬ್ಯಾಂಕಿನ ಆಧೀನವಿರುವ ವಿತರಿಸದ ಆಭರಣದ ಮೇಲೆ ಅನ್ವಯವಾಗುವ "ಸುರಕ್ಷಿತ ಆಧೀನ ಶುಲ್ಕಗಳು" ಶುಲ್ಕಗಳಿಗೆ ನಾನು/ನಾವು ಬ್ಯಾಂಕಿಗೆ ಅಧಿಕಾರ ನೀಡುತ್ತೇನೆ/ವೆ ಮತ್ತು ಈ ಸಂದರ್ಭಕ್ಕೆ ಬ್ಯಾಂಕಿನಿಂದ ಕಾಲಕಾಲಕ್ಕೆ ನಿರ್ದೇಶಿಸಿದ ಯಾವುದೇ ಇತರ ನಿಯಮಗಳು ಮತ್ತು ಷರತ್ತುಗಳನ್ನು ಅನುಸರಿಸುವ ಇಚ್ಛೆಯನ್ನು ಹೊಂದುತ್ತೇನೆ.
  10. ನಾನು/ನಾವು ಬ್ಯಾಂಕಿಗೆ ಸದರಿ ಖಾತೆಗೆ ..... ಬಡ್ಡಿದರದೊಂದಿಗೆ\* ವಾರ್ಷಿಕ ಪ್ರತಿಶತ ಈ ದಿನಾಂಕದಿಂದ ಪೂರ್ಣ ಪಾವತಿಯ ದಿನಾಂಕದವರೆಗೆ ..... ಶುಲ್ಕ ಮತ್ತು ಡೆಬಿಟ್ ಮಾಡಲು ಅಧಿಕಾರ ನೀಡುತ್ತೇನೆ/ವೆ ..... ಉಳಿದ ಬಾಕಿ ಮಾಸಿಕ/ತ್ಯಾಮಾಸಿಕ/ಅರ್ಧ ವಾರ್ಷಿಕ/ವಾರ್ಷಿಕ ಸಂದರ್ಭದಲ್ಲಿ ಮಧ್ಯಂತರ ಇರಬಹುದಾದಲ್ಲಿ, ಅಂತಹ ಬಡ್ಡಿ ಬಾಕಿಗಳನ್ನು ಅಂತಿಮ ಕಾರ್ಯದ ದಿನಾಂಕಕ್ಕೆ ಪ್ರತಿ ಹಣಕಾಸು/ಕ್ಯಾಲೆಂಡರ್ ಗೆ ಸೇರಿಸಲಾಗುತ್ತದೆ ..... (ಇಲ್ಲಿ ಮಾಸಿಕ/ ತ್ಯಾಮಾಸಿಕ/ಅರ್ಧ ವಾರ್ಷಿಕ/ವಾರ್ಷಿಕ ಸಂದರ್ಭದಲ್ಲಿ ಮಧ್ಯಂತರ ಇರಬಹುದಾದಲ್ಲಿ) ಮತ್ತು ಸದರಿ ಬಡ್ಡಿ, ಪಾವತಿಸದೇ ಇದ್ದಲ್ಲಿ, ಮುಂದುವರಿದ ಮೊತ್ತದ ಭಾಗವಾಗುತ್ತದೆ ಮತ್ತು ಅದೇ ದರದಲ್ಲಿ ಬಡ್ಡಿಯನ್ನು ಭರಿಸುತ್ತದೆ.
- \* RBI ಪಾಲಿಸಿ ರೆಪೋ ರೇಟ್ (ಹಿಂದಿನ ತ್ಯಾಮಾಸಿಕದ ಕೊನೆಯಲ್ಲಿ) .....% + Prime Spread (ಪ್ರಧಾನ ವಿಸ್ತರಣ) #.....%+ ಕ್ರೆಡಿಟ್ ರಿಸ್ಕ್ ಪ್ರೀಮಿಯಂ ^.....%+ವ್ಯವಸಾಯ ಯೋಜನೆ ಪ್ರೀಮಿಯಂ.....%
11. ನಾನು/ನಾವು ಭಾರತೀಯ ರಿಸರ್ವ್ ಬ್ಯಾಂಕ್ ನೀತಿ ನಿರ್ದೇಶನ/ಬ್ಯಾಂಕ್ ನಿಯಮಗಳ ಪ್ರಕಾರ ಮೇಲೆ ತಿಳಿಸಿದ ದರಕ್ಕಿಂತ ಹೆಚ್ಚಿನ ಬಡ್ಡಿದರವನ್ನು ವಿಧಿಸಲು ಬ್ಯಾಂಕ್ ಅರ್ಹವಾಗಿರುತ್ತದೆ ಮತ್ತು ಅಂತಹ ವರ್ಧಿತ ಬಡ್ಡಿದರವನ್ನು ಪಾವತಿಸಲು ಒಪ್ಪುತ್ತೇನೆ/ವೆ.
  12. ಪ್ರಧಾನ ವಿಸ್ತರಣೆಯನ್ನು ತಿದ್ದುಪಡಿ ಮಾಡಲು ಬ್ಯಾಂಕ್ ಗೆ ಅಧಿಕಾರವಿದೆ ಎಂದು ನಾನು/ನಾವು ಒಪ್ಪುತ್ತೇನೆ/ವೆ.
  13. ಸಾಲಗಾರ(ರು) ಬ್ಯಾಂಕ್ ನಲ್ಲಿನ ಸದರಿ ಖಾತೆಗೆ ಪ್ರತಿ ವರ್ಷಕ್ಕೆ ..... ಪ್ರತಿಶತ ರಷ್ಟು (ವಿಸ್ತರಣ ಪರಿಗಣನೆಯಲ್ಲಿ) ಬ್ಯಾಂಕಿನ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ ಆಧಾರಿತ ಸಾಲದ ದರ ಬಡ್ಡಿದರಕ್ಕೆ ಶುಲ್ಕ ಮತ್ತು ಡೆಬಿಟ್ ಮಾಡಲು (MCLR) [ಒಂದು ವರ್ಷ] ಅಧಿಕಾರ ವಹಿಸುತ್ತಾರೆ. (ಪ್ರಸ್ತುತ MCLR ಇರುವುದು..... %, ಪರಿಣಾಮಕಾರಿ ಬಡ್ಡಿದರ ಪ್ರತಿ ವರ್ಷಕ್ಕೆ ..... % ಇರಬಹುದು) ..... ದೈನಿಕ ಬಾಕಿಗಳ ಪ್ರಕಾರ ಉಳಿದ ಬಾಕಿ, ಅಂತಹ ಬಡ್ಡಿ ಉಳಿದ ಬಾಕಿ ಪ್ರತಿ ಹಣಕಾಸು/ಕ್ಯಾಲೆಂಡರ್ ನ ..... ಅಂತಿಮ ಕಾರ್ಯದ ದಿನಾಂಕಕ್ಕೆ ಸೇರಿಸಲಾಗುತ್ತದೆ (ಇಲ್ಲಿ ಮಾಸಿಕ/ ತ್ಯಾಮಾಸಿಕ/ಅರ್ಧ ವಾರ್ಷಿಕ/ವಾರ್ಷಿಕ ಸಂದರ್ಭದಲ್ಲಿ ಮಧ್ಯಂತರ ಇರಬಹುದಾದಲ್ಲಿ)

ಮತ್ತು ಸದರಿ ಬಡ್ಡಿ, ಪಾವತಿಸದೇ ಇದ್ದಲ್ಲಿ, ಮುಂದುವರಿದ ಮೊತ್ತದ ಭಾಗವಾಗುತ್ತದೆ ಮತ್ತು ಅದೇ ದರದಲ್ಲಿ ಬಡ್ಡಿಯನ್ನು ಭರಿಸುತ್ತದೆ . [^^ ಅನ್ವಯವಾಗುವ ಮಾನದಂಡನೆಯನ್ನು ಆಯ್ಕೆ ಮಾಡಿ].

14. ಭಾರತೀಯ ರಿಸರ್ವ್ ಬ್ಯಾಂಕ್ ನೀತಿ ನಿರ್ದೇಶನ/ಬ್ಯಾಂಕ್ ನಿಯಮಗಳ ಪ್ರಕಾರ ಮೇಲೆ ತಿಳಿಸಿದ ದರಕ್ಕಿಂತ ಹೆಚ್ಚಿನ ಬಡ್ಡಿದರವನ್ನು ವಿಧಿಸಲು ಬ್ಯಾಂಕ್ ಅರ್ಹವಾಗಿರುತ್ತದೆ ಮತ್ತು ಅಂತಹ ವರ್ಧಿತ ಬಡ್ಡಿದರವನ್ನು ಪಾವತಿಸಲು ಸಾಲಗಾರ(ರು) ಒಪ್ಪುತ್ತಾರೆ. ಬ್ಯಾಂಕ್ MCLR / ವಿಸ್ತರಣವನ್ನು ತಿದ್ದುಪಡಿಸಲು/ಮರುಹೊಂದಿಸಲು ಯಾವುದಾದರೂ ಅಥವಾ ಎಲ್ಲರಿಗೂ, ಹೆಚ್ಚು ಅಥವಾ ಕಡಿಮೆ ಮಾಡುವ ಅಧಿಕಾರವಿದೆ.
15. ಸಾಲಗಾರ(ರ) ಬಡ್ಡಿದರದಲ್ಲಿ ಬದಲಾವಣೆಯ ಸೂಚನೆ ಬ್ಯಾಂಕ್ ನ ರೆಪೋ ರೇಟ್ / MCLR / ವಿಸ್ತರಣ ಪ್ರಕಟಣೆಗಳಲ್ಲಿ / ಶಾಖೆಯ ಮೂಲಕ ಸೂಚಿಸಿದ/ವೆಬ್‌ಸೈಟ್ ನಲ್ಲಿ ಅಥವಾ ದಿನಪತ್ರಿಕೆಯಲ್ಲಿ ಪ್ರಕಟಿಸಿದ್ದು/ ಪಾಸಬುಕ್ ನಲ್ಲಿ ನಮೂದಿಸಲಾದ ಬಡ್ಡಿ ಬದಲಾವಣೆ/ಸಾಲಗಾರ(ರ)ರಿಗೆ ಕಳುಹಿಸಿದ ಖಾತೆಗಳ ಸ್ಟೇಟ್‌ಮೆಂಟ್ಸ್ ಅನ್ನು ಯಾವಾಗಾದರೂ ಪಡೆದಿದೆ ಎಂದು ಪರಿಗಣಿಸಬಹುದು. ಬಡ್ಡಿದರದಲ್ಲಿ ಆದ ಬದಲಾವಣೆ ಬಗ್ಗೆ ವೈಯಕ್ತಿಕ ಸೂಚನೆಯು ಸಾಲಗಾರ/ರ(ರಿಂದ) ಸ್ಪಷ್ಟವಾಗಿ ಮನ್ನಾ ಮಾಡಲಾಗುವುದು..
16. ಅಲ್ಪಕಾಲಿಕ ಬಡ್ಡಿದರ ಸಂದರ್ಭಗಳಲ್ಲಿ, ಸಾಲಗಾರ(ರು) ಚಲಾಯಿಸಿದ ಆಯ್ಕೆಯನ್ನು ಮತ್ತು ಬ್ಯಾಂಕ್ ಮಂಜೂರು ಮಾಡಿದ ಮರುಹೊಂದುವ ದಿನಾಂಕಗಳಿಗೆ ಸಂಬಂಧಪಟ್ಟ ಮೊದಲ ದಿನಾಂಕಕ್ಕೆ ಜಂಟಿಯಾದ ಸಾಲ ವಿತರಣೆ/ ಕ್ರೆಡಿಟ್ ಮಿತಿಗಳು / MCLR ನ ಪರಿಶೀಲನೆಯ ದಿನಾಂಕದವರೆಗೆ ಪಾಲಿಸಲು ಬದ್ಧರಾಗಿರುತ್ತಾರೆ.
17. ಸಾಲಗಾರ(ರು) ಚಾಲ್ತಿಯಲ್ಲಿರುವ ರೆಪೋರೇಟ್/MCLR ಮೊದಲ ವಿತರಣೆಯ ದಿನಾಂಕದಂದು, ಭಾಗಶಃ ಅಥವಾ ಪೂರ್ಣವಾಗಿ, ಅನ್ವಯವಾಗುವ ಮುಂದಿನ ಮರುಹೊಂದಿಸುವ ದಿನಾಂಕದ ವರೆಗೆ ಮಧ್ಯಂತರ ಸಮಯದಲ್ಲಿ ಮಾನದಂಡದಲ್ಲಿನ ಬದಲಾವಣೆಗಳನ್ನು ಲೆಕ್ಕಿಸದೆ ಇರುವ ಅವಧಿಗೆ ಒಪ್ಪುತ್ತಾರೆ.
18. ಮಂಜೂರಾತಿ ನಿಯಮಗಳು ಮತ್ತು ಷರತ್ತುಗಳ ಪ್ರಕಾರವಾಗಿ ಸಾಲಗಾರರ ರಿಸ್ಕ್ ಪ್ರೊಫೈಲ್ ಮೇಲೆ ಆಧಾರಿತ ಬದಲಾವಣೆಗಳಿಗೆ ಕ್ರೆಡಿಟ್ ರಿಸ್ಕ್ ಪ್ರೀಮಿಯಂ ವಾರ್ಷಿಕವಾಗಿ ಹೆಚ್ಚು ಅಥವಾ ಕಡಿಮೆ ತಿದ್ದುಪಡಿಸಲು ಬ್ಯಾಂಕ್ ಗೆ ಅಧಿಕಾರವಿರುತ್ತದೆ ಎಂದು ನಾನು/ನಾವು ಒಪ್ಪುತ್ತೇನೆ/ವೆ.
19. ಪೂರ್ವನಿಯೋಜಿತ ಸಂದರ್ಭದಲ್ಲಿ ಆಯಾ ನಿಗದಿತ ದಿನಾಂಕಗಳಲ್ಲಿ ಅಥವಾ ಖಾತೆಯಲ್ಲಿ ಅವ್ಯವಹಾರ ಅಥವಾ ಪಾಲಿಸದೆ ಇರುವ ಯಾವುದೇ ನಿಯಮ ಮತ್ತು ಷರತ್ತುಗಳು ಇಲ್ಲಿ ಸೇರಿದಂತೆ ಬಡ್ಡಿ/ಕಂತುಗಳಲ್ಲಿ ಪಾವತಿ ಮಾಡುವುದು, ಬ್ಯಾಂಕ್ ಅವಧಿ ಮೀರಿದ ಬಡ್ಡಿ ಪೂರ್ವನಿಯೋಜಿತ ಮೊತ್ತದ ಮೇಲೆ 2% ಒಪ್ಪಂದ/ಗರಿಷ್ಠ ಬಡ್ಡಿದರಗಳ ಮೇಲೆ ಅಥವಾ ಅಂತಹ ದರಗಳು ಉಳಿದದ್ದು ಅರ್ಧ ವಾರ್ಷಿಕದೊಂದಿಗೆ ಕಾಲಕಾಲಕ್ಕೆ ಜಾರಿಯಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ / ಬ್ಯಾಂಕಿನ ನಿಯಮಗಳಿಗೆ ನಾನು / ನಾವು ಒಪ್ಪುತ್ತೇನೆ/ವೆ.
20. ಮುಂದುವರಿದ ನಾನು/ನಾವು RBI ನೀತಿಗಳು ದರಗಳನ್ನು ತಿದ್ದುಪಡಿ ಮಾಡಿದಾಗ, ಯಾವುದೇ ವೈಯಕ್ತಿಕ ಮುನ್ನೂಚನೆ ನೀಡದೆ ಬಡ್ಡಿದರದಲ್ಲಿ ಬದಲಾವಣೆ ಮಾಡಲು ಬ್ಯಾಂಕ್ ಗೆ ಅಧಿಕಾರವಿರುತ್ತದೆ ಎಂದು ಒಪ್ಪುತ್ತೇನೆ/ವೆ.
21. ನಾನು/ನಾವು ಬಡ್ಡಿದರದಲ್ಲಿ ಯಾವಾಗಾದರೂ ಬ್ಯಾಂಕ್ ನ ರೆಪೋ ರೇಟ್ ನಲ್ಲಿ ಆದ ಬದಲಾವಣೆಯ ಸೂಚನೆ / MCLR / ವಿಸ್ತರಣ ಪ್ರಕಟಣೆಗಳಲ್ಲಿ / ಶಾಖೆಯ ಮೂಲಕ ಸೂಚಿಸಿದ/ವೆಬ್‌ಸೈಟ್ ನಲ್ಲಿ ಅಥವಾ ದಿನಪತ್ರಿಕೆಯಲ್ಲಿ ಪ್ರಕಟಿಸಿದ್ದು/ ಪಾಸಬುಕ್ ನಲ್ಲಿ ನಮೂದಿಸಲಾದ ಬಡ್ಡಿ ಬದಲಾವಣೆ/ನನಗೆ/ನಮಗೆ ಕಳುಹಿಸಲಾದ ಪಡೆದ ಖಾತೆಗಳ ಸ್ಟೇಟ್ ಮೆಂಟ್ಸ್ ನಲ್ಲಿ ಬದಲಾವಣೆ ಆಗಬಹುದು ಎಂದು ಪರಿಗಣಿಸುತ್ತೇನೆ/ವೆ. ಬಡ್ಡಿದರದಲ್ಲಿ ಆದ ಬದಲಾವಣೆ ಬಗ್ಗೆ ವೈಯಕ್ತಿಕ ಸೂಚನೆಯು ನನ್ನ/ನಮ್ಮ ಮೂಲಕ ಸ್ಪಷ್ಟವಾಗಿ ಮನ್ನಾ ಮಾಡಲಾಗುವುದು.
22. ಮೊದಲನೇ ವಿತರಣೆಯ ದಿನಾಂಕದಂದು ಬಡ್ಡಿದರ, ಭಾಗಶಃ ಅಥವಾ ಪೂರ್ಣ, ತೈಮಾಸಿಕದ ಅಂತ್ಯದವರೆಗೆ ಅನ್ವಯಿಸುತ್ತದೆ ಎಂದು ನಾನು/ನಾವು ಒಪ್ಪುತ್ತೇನೆ/ವೆ.
23. ತದನಂತರ RBI ಆರ್‌ಬಿಐ ನೀತಿ ದರಗಳನ್ನು ಪರಿಷ್ಕರಿಸಿದಾಗ, ನಂತರದ ತೈಮಾಸಿಕದ ಮೊದಲ ದಿನಾಂಕದಿಂದ ಅಥವಾ ಕಾಲಕಾಲಕ್ಕೆ ಬ್ಯಾಂಕ್ ಅನುಮೋದಿಸಬಹುದಾದಂತಹ ಇತರ ದಿನಾಂಕದಿಂದ ಬಡ್ಡಿದರವನ್ನು ಬದಲಾಯಿಸಲು ಬ್ಯಾಂಕ್ ಅರ್ಹವಾಗಿದೆ ಎಂದು ನಾನು/ನಾವು ಒಪ್ಪಿಕೊಳ್ಳುತ್ತೇನೆ/ವೆ.
24. ಎಲ್ಲಾ ವೆಚ್ಚಗಳನ್ನು ಮತ್ತು ಶುಲ್ಕಗಳಾದ ಸೇವೆ ಶುಲ್ಕಗಳು, CERSAI ಶುಲ್ಕಗಳು, ಪೂರ್ವಸಮಾಪ್ತಿ ಶುಲ್ಕಗಳು, ಪ್ರಾಸಂಗಿಕ ಶುಲ್ಕಗಳು, ಬೆರಳಚ್ಚು ಮತ್ತು ಅಂಚೆವೆಚ್ಚಗಳು, ಕಾನೂನುಬದ್ಧ ಸೂಚನೆಗಳ ವೆಚ್ಚಗಳು, ಹಣಕಾಸಿನ ಮಾಹಿತಿಗೆ ಎಲೆಕ್ಟ್ರಾನಿಕ್ ಸಂಗ್ರಹಣೆಗಾಗಿ ಮಾಹಿತಿ ಸೌಲಭ್ಯಗಳ ಶುಲ್ಕಗಳು ಇತ್ಯಾದಿಗಳಿಗೆ ಬ್ಯಾಂಕ್ ಭರಿಸಬಹುದಾಗಿದೆ. ಇವುಗಳಿಗೆ ನಾನು/ನಾವು ಪಾವತಿಸಲು ಮತ್ತು/ಅಥವಾ ಡೆಬಿಟ್ ಮಾಡಲು ಬ್ಯಾಂಕ್ ಗೆ ಅಧಿಕಾರ ನೀಡಲು ನಾನು/ನಾವು ಒಪ್ಪುತ್ತೇನೆ/ವೆ.

25. ನಾನು/ನಾವು ಬ್ಯಾಂಕ್ ಗೆ ಎಲ್ಲಾ ಅಥವಾ ಈ ಕೆಳಗಿನಂತಹ ಯಾವುದನ್ನಾದರೂ ನೀಡಲು ಸಮ್ಮತಿಸುತ್ತೇನೆ/ವೆ:

- ಸಾಲಗಾರ(ರು) ರಿಗೆ ಸಂಬಂಧಪಟ್ಟ ಡೇಟಾ ಮತ್ತು ಮಾಹಿತಿ
- ಮಾಹಿತಿ ಮತ್ತು ಯಾವುದೇ ಅನುಮೋದಿಸಿದ ಕ್ರೆಡಿಟ್ ಸೌಲಭ್ಯ ಸಾಲಗಾರ(ರು) ರಿಗೆ ನಿರ್ಬಂಧಗಳಿಗೆ ಸಂಬಂಧಿತ ಡೇಟಾವನ್ನು ನೀಡಲು /ಬ್ಯಾಂಕ್ ನಿಂದ ಮತ್ತು ಸಾಲಗಾರ(ರು)ರಿಂದ ಪಡೆದ ಅನುಮೋದನೆ ಮತ್ತು
- ಪೂರ್ವನಿಯೋಜಿತವಾಗಿ ಯಾವುದೇ ಸಾಲಗಾರರು, ಅವರ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಬದ್ಧವಾಗಿದ್ದಲ್ಲಿ, ಸೂಕ್ತ ಮತ್ತು ಅಗತ್ಯವಾಗಿ ತಿಳಿಯಪಡಿಸಲು ಇಂಡಿಯನ್ ಬ್ಯಾಂಕ್ ಪರಿಗಣಿಸುತ್ತದೆ ಮತ್ತು ಕ್ರೆಡಿಟ್ ಇನ್ಸ್ಟಾಮೆಂಟ್-ನ್ ಬ್ಯೂರೋ (ಇಂಡಿಯಾ) ಲಿ. ಗೆ ಒದಗಿಸುತ್ತದೆ ಹಾಗೂ ಇದರ ಪರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಮೂಲಕ ಅಧಿಕಾರ ಪಡೆದ ಯಾವುದೇ ಇತರ ಏಜೆನ್ಸಿಗೆ ನನ್ನ/ನಮ್ಮ ಸಮ್ಮತಿ ನೀಡಲು ಒಪ್ಪುತ್ತೇನೆ/ವೆ.

26. ನಂತರ ನಾನು/ನಾವು ಈ ಕೆಳಗಿನವುಗಳಿಗೆ ಸಹ ಒಪ್ಪಿಗೆ ನೀಡಿ ಸಮ್ಮತಿಸುತ್ತೇವೆ:

- ಕ್ರೆಡಿಟ್ ಇನ್ಸ್ಟಾಮೆಂಟ್ ಬ್ಯೂರೋ (ಇಂಡಿಯಾ) ಲಿಮಿಟೆಡ್ ಮತ್ತು ಯಾವುದೇ ಇತರ ಏಜೆನ್ಸಿಯು ಪರಿಗಣನೆಗೆ ಒದಗಿಸಬಹುದು, ಪ್ರಕ್ರಿಯೆಗೊಳಿಸಿದ ಮಾಹಿತಿ ಮತ್ತು ಡೇಟಾ ಅಥವಾ ಉತ್ಪನ್ನಗಳನ್ನು ಅವರು ಸಿದ್ಧಪಡಿಸಿದ ಬ್ಯಾಂಕ್‌ಗಳು / ಹಣಕಾಸು ಸಂಸ್ಥೆಗಳು ಮತ್ತು ಇತರ ಕ್ರೆಡಿಟ್ ನೀಡುವವರು ಅಥವಾ ನೋಂದಾಯಿತ ಬಳಕೆದಾರರಿಗೆ, ಆರ್‌ಬಿಐ ನಿರ್ದಿಷ್ಟಪಡಿಸಬಹುದು ಮತ್ತು
- ಕ್ರೆಡಿಟ್ ಇನ್ಸ್ಟಾಮೆಂಟ್ ಬ್ಯೂರೋ (ಇಂಡಿಯಾ) ಲಿಮಿಟೆಡ್ ಮತ್ತು ಯಾವುದೇ ಇತರ ಏಜೆನ್ಸಿಗೆ ಆದ್ದರಿಂದ ಅಧಿಕೃತ ಪರಿಗಣಿಸಲು ಸಲುವಾಗಿ ಒದಗಿಸಬಹುದು, ಪ್ರಕ್ರಿಯೆಗೊಳಿಸಿದ ಮಾಹಿತಿ ಮತ್ತು ಡೇಟಾ ಅಥವಾ ಫಲಿತಾಂಶಗಳು ಅದನ್ನು ಅವರಿಂದ ಬ್ಯಾಂಕ್/ಹಣಕಾಸಿನ ಸಂಸ್ಥೆಗಳಿಗೆ ಸಿದ್ಧಪಡಿಸಿ ಹಾಗೂ ಇತರ ಕ್ರೆಡಿಟ್ ಅನುದಾನ ನೀಡುವವರು ಅಥವಾ ನೋಂದಾಯಿತ ಬಳಕೆದಾರರಿಗೆ, ಈ ಪರವಾಗಿ RBI ಮೂಲಕ ನಿರ್ದಿಷ್ಟಪಡಿಸಬಹುದು ಎಂದು ಸಮ್ಮತಿ ನೀಡಲು ಒಪ್ಪುತ್ತೇನೆ/ವೆ.

27. ಆದಾಗ್ಯೂ ಅನ್ಯ ಸರ್ಕಾರಿ ಇಲಾಖೆ/ಅಧಿಕಾರ/ಮಾಹಿತಿಯನ್ನು ಪ್ರವೇಶಿಸಲು ಏಜೆನ್ಸಿ (ಸೀಮಿತವಲ್ಲದೆ, ಬ್ಯಾಲನ್ಸ್ ಶೀಟ್, ಲಾಭ ಮತ್ತು ನಷ್ಟ ಖಾತೆ, ಇನ್ಸೂರೆನ್ಸ್ ಪಾಲಿಸಿ ಮತ್ತು ರಿಟರ್ನ್ಸ್ ಸೇರಿದಂತೆ) ನನ್ನ/ನಮ್ಮ ಬಗ್ಗೆ ಮತ್ತು ಮೇಲೆ ತಿಳಿಸಿದಂತೆ ನಮ್ಮ ವ್ಯಾಪಾರ ಅಥವಾ ಕಾರ್ಯಚಟುವಟಿಕೆಯಂತಹ ಅಧಿಕಾರ ಅಥವಾ ಘಟಕ ನನ್ನಿಂದ/ನಮ್ಮಿಂದ ಸಲ್ಲಿಸಿದ್ದಲ್ಲಿ, ಅದೇ ಮಾಹಿತಿಯು ಪರಿಶೀಲನೆಯ ಉದ್ದೇಶಕ್ಕಾಗಿ ನನ್ನಿಂದ/ನಮ್ಮಿಂದ ಸಲ್ಲಿಸಿದ್ದಲ್ಲಿ ಸಾಲ ಸೌಲಭ್ಯಕ್ಕೆ/ಗಳಿಗೆ ಸಂಬಂಧಿಸಿದಂತೆ ನಿಮ್ಮಿಂದ ಸಾಲಗಾರರಿಂದ ಹಾಕಿರುವುದು/ಪಡೆದುಕೊಂಡಿರುವುದು. ಈ ಸಂದರ್ಭದಲ್ಲಿ ನಾನು/ನಾವು ಸ್ಪಷ್ಟವಾಗಿ ನಿಮಗೆ ಆದಾಯ ತೆರಿಗೆ ಇಲಾಖೆಗೆ ತಲುಪುವ ಅಧಿಕಾರ ನೀಡುತ್ತೇವೆ.

28. ನಾನು/ನಾವು ಬ್ಯಾಂಕ್ ಮೂಲಕ ನಿರ್ಧಾರಿತ ನಿಗದಿಪಡಿಸಲಾದ/ಅಂತಿಮ ದಿನಾಂಕದಂದು ಸಾಲವನ್ನು ಮರುಪಾವತಿಸಲು ಒಪ್ಪುತ್ತೇನೆ/ವೆ.

29. ನಾನು/ ನಾವು ಮೇಲೆ ನೀಡಿರುವ ಎಲ್ಲಾ ವಿವರಗಳು ಸರಿಯಾಗಿದೆ ಎಂದು ಖಚಿತಪಡಿಸುತ್ತೇನೆ/ವೆ. ನಾನು ಮೌಲ್ಯಮಾಪಕರಿಂದ ಪ್ರಮಾಣೀಕರಿಸಿದ ಚೆನ್ನದ ಶುದ್ಧತೆ, ತೂಕ, ಮಾರುಕಟ್ಟೆ ಮೌಲ್ಯ ಇತ್ಯಾದಿಗಳನ್ನು ಮೌಲ್ಯಮಾಪನ ಮಾಡಿದ ವರದಿಯನ್ನು ಇಲ್ಲಿ ಲಗತ್ತಿಸುತ್ತಿದ್ದೇನೆ. ಮೌಲ್ಯಮಾಪಕರ ಶುಲ್ಕವನ್ನು ಉದ್ದೇಶಿತ ಸಾಲಗಾರನು ಭರಿಸಬೇಕು ಮತ್ತು ಅವನಿಂದ/ಅವಳಿಂದ ನೇರವಾಗಿ ಪಾವತಿಸಬೇಕು.

30. ನಾನು/ ನಾವು ನನ್ನ ಸ್ವಂತ ಕೃಷಿ ಉದ್ದೇಶಕ್ಕಾಗಿ ನಿಮಗೆ ಆಭರಣ ಸಾಲ ರೂ. \_\_\_\_\_ ( \_\_\_\_\_ ರೂಪಾಯಿಗಳು ಮಾತ್ರ) ಮಂಜೂರು ಮಾಡಲು ಕೋರುತ್ತೇನೆ/ವೆ. ನನ್ನ ತಪ್ಪು/ತಪ್ಪಾದ ಘೋಷಣೆಯ ಖಾತೆಯಲ್ಲಿ ಉಂಟಾಗಬಹುದಾದ ಯಾವುದೇ ನಷ್ಟ ಅಥವಾ ಹಾನಿಯ ಸಂದರ್ಭದಲ್ಲಿ ನಷ್ಟವನ್ನು ಸರಿದೂಗಿಸಲು ನಾನು ಬ್ಯಾಂಕಿಗೆ ಪರಿಹಾರವನ್ನು ನೀಡುತ್ತೇನೆ ಮತ್ತು ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಬ್ಯಾಂಕ್ ಸಹ ಸ್ವಾತಂತ್ರ್ಯವನ್ನು ಹೊಂದಿರಬಹುದು.

ದಿನಾಂಕ:

ಸ್ಥಳ:

ನಿಮ್ಮ ವಿಶ್ವಾಸಿ,

ಅರ್ಜಿದಾರ/ರ ಸಹಿ



ಶಾಖೆಯ ಬಳಕೆಗಾಗಿ

**A)**

ಕ್ರ. ಸಂ.	ಬೆಳೆಯ ಹೆಸರು (1)	ವಿಸ್ತಾರ (ಎಕರೆಗಳಲ್ಲಿ) (2)	ಹಣಕಾಸಿನ ಪ್ರಮಾಣ (ರೂ) (3)	ಅರ್ಹ ಸಾಲದ ಮೊತ್ತ (ರೂ) ಸ. ಸಂ (2X3)
ಒಟ್ಟು ಅರ್ಹ ಸಾಲದ ಮೊತ್ತ (a)				
				ರೂ

**B)** ಕೈಗೊಳ್ಳಲಾದ / ಪ್ರಸ್ತಾಪಿಸಿದ ಸಂಬಂಧಪಟ್ಟ ಕಾರ್ಯಚಟುವಟಿಕೆಗಳ ವಿವರಗಳು

ಚಟುವಟಿಕೆಯ ಹೆಸರು	ಘಟಕಗಳ ಸಂಖ್ಯೆ	ಅಗತ್ಯವಿರುವ ಸಾಲದ ಮೊತ್ತ
ಹೈನುಗಾರಿಕೆ/ಮೇಕೆ ಸಾಕಾಣಿಕೆ/ಕುರಿ ಸಾಕಾಣಿಕೆ /ಮೀನುಗಾರಿಕೆ/ ಕೋಳಿ ಸಾಕಾಣಿಕೆ / ರೇಷ್ಮೆ ವ್ಯವಸಾಯ/ಬೇನು ಸಾಕಣೆ /ಇತರ ಕೃಷಿ ಸಂಬಂಧಿತ ಕಾರ್ಯಚಟುವಟಿಕೆಗಳು		

**C )** ಕೃಷಿಗಾಗಿ ಸಾಂಸ್ಥಿಕವಲ್ಲದ ಸಾಲದಾತರಿಂದ ಪಡೆದ ಸಾಲದ ಮರುಪಾವತಿ : ರೂ.....

**D)** ಅಡಮಾನವಿರಿಸಿದ ನಿವ್ವಳ ತೊಕ ಚೆನ್ನದ ಮಾರುಕಟ್ಟೆ ಬೆಲೆಯ .....% : ರೂ.....

ಮುಂಗಡದ ಅರ್ಹ ಮೊತ್ತ **(A+B+C)** ಅಥವಾ **D** ಯಾವುದು ಕಡಿಮೆ ಇದೆಯೋ ಅದು) : ರೂ.....

ಆಭರಣಗಳ ಹಿಂಪಡೆಯುವಿಕೆಗೆ ಅಂತಿಮ ದಿನಾಂಕ: .....

ಮಂಜೂರು ಮಾಡಿದ ಸಾಲ ..... (ರೂಪಾಯಿಗಳು ಶಬ್ದಗಳಲ್ಲಿ .....  
.....) ಕೃಷಿ/ ಸಂಬಂಧಿತ ಕಾರ್ಯಚಟುವಟಿಕೆಗಳಿಗಾಗಿ ..... ಬಡ್ತಿ ದರಕ್ಕೆ,  
ಅಂತಿಮ ದಿನಾಂಕದಂದು ಅಥವಾ ಮೊದಲು ಮರುಪಾವತಿಸಬೇಕಾದದ್ದು. ಅಂದರೆ.....

ದಿನಾಂಕ:

ಸ್ಥಳ:

ಶಾಖೆ ವ್ಯವಸ್ಥಾಪಕರ ಸಹಿ

ಅಂತಿಮ ಬಳಕೆ ಪರಿಶೀಲನೆ	ಪರಿಶೀಲನೆಯ ದಿನಾಂಕ:
ಅಧಿಕಾರಿ/ಶಾಖೆ ವ್ಯವಸ್ಥಾಪಕರ ಸಹಿ	